

ಸೈಬರ್ ವಾರ್ತಿಕೆ

ಫೆಬ್ರವರಿ 2023 ಸಂಚಿಕೆ

CYBER VARTIKA

FEBRUARY 2023 EDITION



ಈ ಸಂಚಿಕೆಯಲ್ಲಿ

- ಮುನ್ನುಡಿ
- ಸಂಗ್ರಹಿಸಿದ ಸುದ್ದಿ
- ಜಾಗೃತಿ ಇನ್ನೋಗ್ರಾಫಿಕ್ಸ್
- ಸೈಸೆಕ್ ವರದಿ

IN THIS ISSUE

- Foreword
- Curated News
- Awareness Infographics
- CySecK updates

ಸೈಬರ್ ವರ್ತಿಕಾನ್ನು ನಿಮ್ಮ ಸ್ನೇಹಿತರು ನಿಮಗೆ
ಕಳಿಸಿದ್ದಲ್ಲಿ, ಪ್ರತಿ ತಿಂಗಳು ಅದನ್ನು ನೇರವಾಗಿ
ಪಡೆಯಲು, ನಮ್ಮ ಸುದ್ದಿಪತ್ರಿಕೆಯ ಮುಕ್ತ
ಚಂದಾದಾರರಾಗಿ!

<https://zcmp.in/BH6y>



If Cyber Vartika was forwarded to you by
a friend, get it directly every month by
SUBSCRIBING HERE!
<https://zcmp.in/BH6y>

ಮುನ್ನುಡಿ | FOREWORD



ಮಹದೇಶ ವಿ
ಪ್ರೋಗ್ರಾಮ್ ಡೈರೆಕ್ಟರ್, ಸಿಇಜಿ ಮತ್ತು
ಚೀಫ್ ಇನ್ಫರ್ಮೇಶನ್ ಸೆಕ್ಯೂರಿಟಿ ಅಫೀಸರ್ (ಸಿಐಎಸ್‌ಒ),
ಕರ್ನಾಟಕ

Mahadesha V
Program Director, CeG and
Chief Information Security Officer (CISO) for
Karnataka

ಇಂಟರ್‌ನೆಟ್‌ನ ಶಕ್ತಿಯು, ಜಗತ್ತಿನ ಕೋಟಿಗಟ್ಟಲೆ ಮಂದಿಯ ಬದುಕನ್ನು ಮಾರ್ಪಡಿಸಿದೆ. ಭೂಮಿಯ ಬೇರೆ ಬೇರೆ ಕಡೆ ಇರುವ ವ್ಯಕ್ತಿಗಳು ಮತ್ತು ಉದ್ಯೋಗಿಗಳು ಒಂದುಗೂಡಿ ಕೆಲಸ ಮಾಡುವುದು, ಮನೆಯಿಂದ ಕೆಲಸ ಮಾಡುವುದು, ಕನೆಕ್ಟೆಡ್ ಮೊಬಿಲಿಟಿ, ವರ್ಚುವಲ್ ಮೀಟಿಂಗ್, ಹಣ ಕಳುಹಿಸುವುದು, ಬಾಗಿಲಿಗೇ ಡೆಲಿವರಿ ಸೇವೆ ಮತ್ತು ಸರಕುಗಳನ್ನು ತರಿಸಿಕೊಳ್ಳುವುದು ಮುಂತಾದ ಕೆಲಸಗಳು ಇಂಟರ್‌ನೆಟ್‌ನಿಂದ ಸಾಧ್ಯವಾಗಿವೆ. ಇದಲ್ಲದೆ, ಕೋವಿಡ್-19 ರಿಂದಾಗಿ ಭಾರತದಲ್ಲಿ ಇದ್ದ ಮೂಲಸೌಕರ್ಯವನ್ನು ಬಳಸಿಕೊಂಡು, ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್ ಅಳವಡಿಕೆ ಬಿರುಸು ಪಡೆಯಿತು. ಮೆಕಿನ್ಸೆ ಪ್ರಕಾರ, ಜಾಗತಿಕವಾಗಿ ಹೆಚ್ಚುಕಡಿಮೆ 127 ಹೊಸ ಡಿವೈಸ್‌ಗಳು ಪ್ರತಿ ಸೆಕೆಂಡ್ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡುತ್ತವೆ.

ಇಂಟರ್‌ನೆಟ್ ಮತ್ತು ತಂತ್ರಜ್ಞಾನಗಳಿಂದಾಗಿ ಜನರ ಬದುಕಿನ ಗುಣಮಟ್ಟದಲ್ಲಿ ಸಾಕಷ್ಟು ಏರಿಕೆಯಾಗಿದೆ, ಸರ್ಕಾರದ ಸೇವೆಗಳು ಸಾರ್ವಜನಿಕರಿಗೆ ಮಿಂಚಿನ ವೇಗದಲ್ಲಿ ದೊರೆಯುತ್ತಿವೆ ಹಾಗೂ ವ್ಯಾಪಾರ ವಹಿವಾಟು ಬೆಳವಣಿಗೆ ಕಂಡು, ಹೊಸ ಕೆಲಸಗಳನ್ನು ಹುಟ್ಟುಹಾಕುತ್ತಿವೆ. ಆದರೆ ಈ ಎಲ್ಲಾಸಾಧನೆಗಳ ನಡುವೆ, ಹೆಚ್ಚುತ್ತಿರುವ ಸೈಬರ್ ಅಪರಾಧಗಳು ನುಂಗಲಾರದ ಬಿಸಿತ್ತುಪ್ಪವಾಗಿವೆ.

ಏರಿಕೆಯಾಗುತ್ತಲೇ ಇರುವ ಸೈಬರ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು, ಸರ್ಕಾರ, ಶೈಕ್ಷಣಿಕ ಕ್ಷೇತ್ರ ಮತ್ತು ವ್ಯಾಪಾರ ಸಂಸ್ಥೆಗಳು ಒಂದುಗೂಡಿ ಕೆಲಸ ಮಾಡಬೇಕು, ಸಾರ್ವಜನಿಕರಲ್ಲಿ ತಿಳಿವು ಮೂಡಿಸಿ, ಸೈಬರ್ ದಾಳಿಗಳನ್ನು ಎಡೆಬಿಡದೆ ಎದುರಿಸಲು ಬೇಕಾದ ಪ್ರಕ್ರಿಯೆ ಮತ್ತು ಸಾಧನಗಳಿಂದ ಅಣಿಗೊಂಡ ತಂಡವನ್ನು ಕಟ್ಟಬೇಕು. ಜನರಲ್ಲಿ ತಿಳಿವು ಮೂಡಿಸಲು ಮತ್ತು ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಮೇಕ್-ಇನ್-ಇಂಡಿಯಾ ಉತ್ಪನ್ನಗಳನ್ನು ಮಾಡಲು ಸ್ಟಾರ್ಟ್-ಅಪ್‌ಗಳಿಗೆ ಬೆಂಬಲ ನೀಡಲು, CySecK ಇಂತಹ ಹಲವಾರು ತೊಡಗಿಕೆಗಳನ್ನು ಹಮ್ಮಿಕೊಂಡಿದೆ. ಇತ್ತೀಚೆಗೆ, ಡಿಎಸ್‌ಸಿಐ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕೂಡು ತೊಡಗಿಕೆಯಾದ ನ್ಯಾಷನಲ್ ಸೈಬರ್‌ಸೆಕ್ಯೂರಿಟಿ ಸೆಂಟರ್ ಆಫ್ ಎಕ್ಸಲೆನ್ಸ್, ಐಐಎಸ್‌ಸಿ-CySecK ಜೊತೆಗೂಡಿ, 2023 ರ ಫೆಬ್ರವರಿ 3 ರಂದು ಐಐಎಸ್‌ಸಿ ಕ್ಯಾಂಪಸ್‌ನಲ್ಲಿ 'ಸೈಬರ್‌ಸೆಕ್ಯೂರಿಟಿ ಆರ್‌ಅಂಡ್‌ಡಿ ಮತ್ತು ಇನೋವೇಶನ್ ರೋಡ್‌ಶೋ 2023' ಅನ್ನು ನಡೆಸಿಕೊಟ್ಟಿತು. ಇದರಲ್ಲಿ ಶಿಕ್ಷಣ ಕ್ಷೇತ್ರ, ಸಂಶೋಧನೆ ಸಂಸ್ಥೆಗಳು, ಸ್ಟಾರ್ಟ್-ಅಪ್‌ಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಿಗಳಿಗೆ, ತಮ್ಮ ಸೈಬರ್‌ಸುರಕ್ಷತೆ ಸಂಶೋಧನೆ, ಪ್ರೋಟೊಟೈಪ್ ಮತ್ತು ಉತ್ಪನ್ನಗಳನ್ನು ತೋರಿಸಲು ಅವಕಾಶ ಒದಗಿಸಲಾಗಿತ್ತು.

CySecK ಸುದ್ದಿಯೊಲೆಯನ್ನು ನಾನೂ ಓದುತ್ತೇನೆ. ಸೈಬರ್ ಸುರಕ್ಷತೆ ಕ್ಷೇತ್ರದ ಮಹತ್ವಪೂರ್ಣ ವಿಷಯಗಳನ್ನು ಈ ಸುದ್ದಿಯೊಲೆ ಓದುಗರಿಗೆ ತಿಳಿಸಿಕೊಡುತ್ತದೆ.

The power of the internet has changed the lives of billions of people around the globe, from connecting individuals and employees to working collaboratively, working from home, connected mobility, virtual meetings, transferring funds, ordering delivery services and goods to one's doorstep, etc. Further, Covid-19 accelerated digital adaption up to the rural belts of India, leveraging the infrastructure of Digital India. Globally, according to McKinsey, an estimated 127 new devices connect to the internet every second.

While the internet & technologies have contributed to the increased standards of living of the people, speedier delivery of government services to the public, and the growth of business entities & creation of jobs, on the other hand, increased cyber incidents have become a nightmare to such growth.

To combat such ever-increasing cyber threats effectively, Government, Academia, and Business entities must work collaboratively to create awareness among the masses and create a response team equipped with processes and tools to practice continuously.

CySecK has been taking many such initiatives to create awareness and support start-ups in building Make-in-India products in the cyber security domain. Recently, The National Cybersecurity Centre of Excellence, a joint initiative of the DSCI and the Ministry of Electronics and IT, in collaboration with the IISc CySecK, has hosted a Cybersecurity R&D & Innovation Roadshow 2023 on 3 February 2023 at the IISc campus to provide a platform to academia, research institutes, start-ups, and PSUs to exhibit their cybersecurity research, prototype, and products.

I have been reading the CySecK newsletter, and the contents of the newsletter provide rich content to the reader in the cybersecurity domain.

ಪ್ರಮುಖ ಸೈಬರ್ ಸುದ್ದಿ

2022 ರಲ್ಲಿ ಸೈಬರ್ ಅಪರಾಧಗಳಿಂದಾಗಿ ದಿನಕ್ಕೆ 1 ಕೋಟಿ ನಷ್ಟ ಅನುಭವಿಸಿದ ಕರ್ನಾಟಕ

ಕರ್ನಾಟಕದಲ್ಲಿ ಸೈಬರ್ ಅಪರಾಧ ದೊಡ್ಡ ತಲೆನೋವಾಗಿದೆ. 2022 ರಲ್ಲಿ ಇಂಟರ್‌ನೆಟ್ ಅಪರಾಧಗಳಿಂದಾಗಿ ರಾಜ್ಯ ಕಳೆದುಕೊಂಡ ಹಣದ ಮೊತ್ತ 150% ಗೆ ಏರಿತು. ರಾಜ್ಯದ ಗೃಹ ಇಲಾಖೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಸೈಬರ್ ಕಳ್ಳರು ಜನರಿಂದ ಸರಾಸರಿ ದಿನಕ್ಕೆ 1 ಕೋಟಿ ದೋಚಿದ್ದಾರೆ. ಬರೀ 2022 ರಲ್ಲೇ ಇದರಿಂದಾಗಿ ನಷ್ಟದ ಪ್ರಮಾಣ 363 ಕೋಟಿ ರೂಪಾಯಿ ತಲುಪಿದೆ. 2019 ರಿಂದೀಚೆಗೆ, ಕಳ್ಳರು ಬರೋಬ್ಬರಿ 722 ಕೋಟಿರೂಪಾಯಿ ದೋಚಿಕೊಂಡು ಹೋಗಿದ್ದಾರೆ. 2022 ರಲ್ಲಿ ಸೈಬರ್ ಅಪರಾಧಗಳಲ್ಲಿ ಕಳುವಾದ ಮೊತ್ತದ 12% ನಷ್ಟನ್ನು ಪೊಲೀಸ್ ಅಧಿಕಾರಿಗಳು ಹಿಂದಕ್ಕೆ ಪಡೆದಿದ್ದಾರೆ.

ಸೈಬರ್ ದಾಳಿ ಮತ್ತು ಮೋಸಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ಜನರು ಮತ್ತು ಸಂಸ್ಥೆಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ CySeck ಸಲಹೆ ನೀಡುತ್ತದೆ. ನೀವು ಯಾವುದೇ ಬಗೆಯ ಸೈಬರ್ ಅಪರಾಧಕ್ಕೆ ತುತ್ತಾದರೆ, ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಗೆ ಕೂಡಲೇ ಕರೆ ಮಾಡಿ.



200 ಕ್ಕಿಂತ ಹೆಚ್ಚಿನ ಚೀನಾದ ಬೆಟ್ಟಿಂಗ್ ಮತ್ತು ಸಾಲ ಕೊಡುವ ಆಪ್‌ಗಳನ್ನು ತಡೆಹಿಡಿಯಲಾಗಿದೆ

ಸಾಲ ನೀಡುವ ಆಪ್‌ಗಳ ಮೇಲೆ ಚಾಟಿ ಬೀಸಿರುವ ಭಾರತ ಸರ್ಕಾರ, 138 ಬೆಟ್ಟಿಂಗ್ ಆಪ್‌ಗಳು ಮತ್ತು 94 ಸಾಲ ನೀಡುವ ಆಪ್‌ಗಳು ಒಳಗೊಂಡಂತೆ 230 ಚೀನಾದ ಆಪ್‌ಗಳನ್ನು ಕೂಡಲೇ ತಡೆಹಿಡಿಯಲು ಆದೇಶ ನೀಡಿದೆ.

ಸಾಲ ನೀಡುವ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಮುನ್ನ, ನಂಬುಗೆಯ ಆಪ್ ಸ್ಕ್ರೋರ್‌ಗಳು ಇಲ್ಲವೇ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅವುಗಳ ಬಗೆಗಿನ ಮರುನೋಟ ಮತ್ತು ರೇಟಿಂಗ್‌ಗಳನ್ನು ನೋಡುವ ಮೂಲಕ ಓದುಗರು ಇಂತಹ ಆಪ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿ CySeck ಸಲಹೆ ನೀಡುತ್ತದೆ.



ಭಾರತದ ಟಿಕೆಟ್ ಕಾಯ್ದಿರಿಸುವ ವೆಬ್‌ಸೈಟ್ RailYatri ಯಲ್ಲಿ ಮಿಂಗಳ್ಳತನ

ಇಂಡಿಯನ್ ರೇಲ್ವೆ ಕೇಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಶನ್ (ಐಆರ್‌ಸಿಟಿಸಿ) ನ ಅಧಿಕೃತ ಮುದ್ರೆ ಇರುವ RailYatri ಎಂಬ ಆಪ್‌ನಲ್ಲಿ ಮಿಂಗಳ್ಳತನವಾಗಿದ್ದು, ಅದರ ಬಳಕೆದಾರರ ವೈಯಕ್ತಿಕ ಡೇಟಾವನ್ನು ಇಂಟರ್‌ನೆಟ್‌ನಲ್ಲಿ ಬಯಲುಮಾಡಲಾಗಿದೆ. ಸುಮಾರು 12 ಜಿಬಿ ಡೇಟಾದಲ್ಲಿ ಆಪ್‌ನ ಬಳಕೆದಾರರ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್ ಮತ್ತು ಲೋಕೇಶನ್ ಮಾಹಿತಿ ಇರುವುದಾಗಿ ನಂಬಲಾಗಿದೆ. ಇದನ್ನು ತಪ್ಪುಕೆಲಸಗಳಿಗಾಗಿ ಬಳಸಿಕೊಳ್ಳುವ ಅಪಾಯವಿದೆ.

ಸಂದೇಹ ಬರಿಸುವ ಇಮೇಲ್ ಇಲ್ಲವೇ ಸಂದೇಶಗಳ ಬಗ್ಗೆ ಬಳಕೆದಾರರು ಎಚ್ಚರಿಕೆಯಿಂದಿರಬೇಕು ಹಾಗೂ ಅಂತಹ ಯಾವುದೇ ಸನ್ನಿವೇಶವಿದುರಾದಾಗ, ಅಧಿಕಾರಿಗಳಿಗೆ ತಿಳಿಸಬೇಕೆಂದು CySeck ಸಲಹೆ ನೀಡುತ್ತದೆ.

ಬಳಕೆದಾರರ ಡೇಟಾ ಬಯಲುಮಾಡಿದ ಭಾರತದ ಸಾಮಾಜಿಕ ಜಾಲತಾಣ ಆಪ್ Slick

ಭಾರತದ ಸಾಮಾಜಿಕ ಜಾಲತಾಣ ಆಪ್ Slick, ಶಾಲೆಗೆ ಹೋಗುವ ಮಕ್ಕಳ ಡೇಟಾ ಒಳಗೊಂಡಂತೆ ಬಳಕೆದಾರರ ವೈಯಕ್ತಿಕ ಮಾಹಿತಿಯುಳ್ಳ ಇಂಟರ್‌ನೆಟ್ ಡೇಟಾಬೇಸ್ ಅನ್ನು ತಿಂಗಳುಗಳ ಕಾಲ ಇಂಟರ್‌ನೆಟ್‌ನಲ್ಲಿ ಸಾರ್ವಜನಿಕರ ಎದುರು ಬಯಲುಮಾಡಿದೆ. ಡಿಸೆಂಬರ್ 11 ರಿಂದ ಆನ್‌ಲೈನ್‌ನಲ್ಲಿ ಪಾಸ್‌ವರ್ಡ್ ಇಲ್ಲದೆ ಈ ಅಸುರಕ್ಷಿತ ಡೇಟಾಬೇಸ್ ಅನ್ನು ನೋಡಬಹುದಾಗಿದೆ. ಇದರಲ್ಲಿ Slick ಆಪ್ ಬಳಸುವವರ ಪೂರ್ತಿ ಹೆಸರು, ಫೋನ್ ನಂಬರ್, ಹುಟ್ಟಿದ ದಿನಾಂಕ ಮತ್ತು ಪ್ರೊಫೈಲ್ ಫೋಟೋಗಳಿವೆ.

Slick ಆಪ್ ಬಳಸುವವರು ತಮ್ಮ ಲಾಗಿನ್ ವಿವರಗಳನ್ನು ಬದಲಾಯಿಸಿ, ವೈಯಕ್ತಿಕ ಮಾಹಿತಿಯ ಮೇಲೆ ಒಂದು ಕಣ್ಣಿಡಬೇಕೆಂದು CySeck ಸಲಹೆ ನೀಡುತ್ತದೆ.

GoDaddy ಯಲ್ಲಿ ಹಲವು ವರ್ಷಗಳಿಂದ ಡೇಟಾ ಕಳ್ಳತನ

2022 ರ ಡಿಸೆಂಬರ್‌ನಲ್ಲಿ ಅಧಿಕೃತವಲ್ಲದ ಯಾರೋ ಹೊರಗಿನವರು ತನ್ನ ಸರ್ವರ್‌ಗಳಿಗೆ ಕನ್ನ ಹಾಕಿ ಮಾಲ್‌ವೇರ್ ಇನ್‌ಸ್ಟಾಲ್ ಮಾಡಿದ್ದಾರೆ ಎಂದು ವೆಬ್‌ಹೋಸ್ಟಿಂಗ್ ಕಂಪನಿ GoDaddy ಖಚಿತಪಡಿಸಿದೆ. 2020 ರಿಂದ 2022 ರವರೆಗೆ ಇಂತಹದ್ದೇ ಘಟನೆಗಳು ಕಂಪನಿಯಲ್ಲಿ ನಡೆದಿದ್ದವು. ಅವನ್ನು ಕೂಡ ಇದೇ ದಾಳಿಕೋರರು ಮಾಡಿರಬಹುದು ಎಂದು ಕಂಪನಿ ನಂಬಿದೆ.

ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸಬೇಕು ಮತ್ತು ಸುರಕ್ಷತೆಗೆ ಭಂಗ ತರಬಹುದಾದ ದಾಳಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು CySeck ಸಲಹೆ ನೀಡುತ್ತದೆ.

ಜನವರಿಯಲ್ಲಿ ದಿನಕ್ಕೆ 16 ಲಕ್ಷಕ್ಕಿಂತ ಹೆಚ್ಚಿನ ಸೈಬರ್-ದಾಳಿಗಳನ್ನು ತಡೆಗಟ್ಟಿದ ಭಾರತೀಯ ಇನ್ಫೋಸಿಸ್ ಕಂಪನಿಗಳು

ಪ್ರತಿ ಅರ್ಜಿಗೆ ಸರಾಸರಿ 4,30,000 ದಾಳಿಗಳಂತೆ, ಭಾರತದ ಇನ್ಫೋಸಿಸ್ ವಲಯದ ವೆಬ್‌ಸೈಟ್‌ಗಳು ಒಟ್ಟು 4,98,44,877 ಸೈಬರ್-ದಾಳಿಗಳನ್ನು ನೋಡಿವೆ ಎಂದು ಇಂಡಸ್ಟ್ರೀಸ್‌ನ ಇತ್ತೀಚಿನ ವರದಿ ಬಯಲುಮಾಡಿದೆ. ಇವುಗಳಲ್ಲಿ 51% ನಷ್ಟು ವೆಬ್‌ಸೈಟ್‌ಗಳಿಗೆ DDoS ಕೋರಿಕೆಗಳು ಬಂದಿದ್ದವು. ಇದು ಎಲ್ಲಾ ಉದ್ಯಮಗಳ ಒಟ್ಟು ಸರಾಸರಿ 30% ಗಿಂತ ಹೆಚ್ಚಿನದಾಗಿದೆ. ಬಾಟ್ ದಾಳಿಗಳಲ್ಲಿ ಏರಿಕೆಯಾಗಿರುವ ಬಗ್ಗೆ ವರದಿ ಬೆಳಕುಬಿಟ್ಟಿದೆ. ಜನವರಿಯಲ್ಲಿ ಇಂತಹ 60 ಲಕ್ಷಕ್ಕಿಂತ ಹೆಚ್ಚಿನ ದಾಳಿಗಳು ನಡೆದಿವೆ.



ಜಾಗತಿಕವಾಗಿ ಸೈಬರ್ ಕಳ್ಳತನದ ಹಾವಳಿಯಿಂದ ತತ್ತರಿಸಿ ಹೋಗಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಏಳನೇ ಸ್ಥಾನ

ಸ್ವೀಡನ್‌ನ ವಿಪಿಎನ್ ಸೇವೆಗಳ ಕಂಪನಿ ಸರ್ಪ್‌ಶಾಕ್‌ನ ವರದಿಯ ಪ್ರಕಾರ, 2022 ರಲ್ಲಿ ಭಾರತದ 47 ಲಕ್ಷ ಇಮೇಲ್ ಖಾತೆಗಳಿಗೆ ಕನ್ನಹಾಕಲಾಗಿದೆ. ಇದರ ಹೊರತಾಗಿಯೂ, ಜಗತ್ತಿನಲ್ಲಿ ಸೈಬರ್ ಕಳ್ಳತನ ಹೆಚ್ಚಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಜಿಗಿದಿರುವುದು ಸಂತಸದ ಸುದ್ದಿಯೇ. ಭಾರತ ತನ್ನ ಸ್ಥಾನದಲ್ಲಿ ಮೇಲೇರಿದರೆ, ರಶ್ಯಾದಲ್ಲಿ ಕಳೆದ ವರ್ಷ ತುಂಬ ಹೆಚ್ಚಿನ ಕಳ್ಳತನಗಳಾದವು.

Top Cyber News

Karnataka suffered a daily loss of Rs 1 crore to cybercrimes in 2022

Cybercrime has become a major concern in Karnataka, with the state witnessing a surge of 150% in the money lost to internet crimes in 2022. The state home department has shared data showing cyber fraudsters stealing nearly Rs 1 crore on average daily from individuals. This has resulted in a whopping loss of Rs 363 crore in 2022 alone, and since 2019, the fraudsters have managed to siphon away a staggering Rs 722 crore. The police officials were able to retrieve 12% of the amount that was lost in cybercrimes in 2022

CySecK suggests individuals and organizations take proactive measures to protect themselves from cyber threats and scams. In case you become a victim of any kind of cyber-crime, call the cyber-crime helpline 1930 immediately.



Over 200 betting and loan lending apps from China banned

In a significant crackdown on loan-lending apps, the Indian government has ordered the immediate ban of 230 Chinese apps, including 138 betting apps and 94 loan-lending apps.

CySecK suggests that readers verify the legitimacy and authenticity of loan apps before installing them by checking their reviews and ratings on trusted app stores or official websites.



Indian Ticketing Platform RailYatri Hacked

RailYatri, an app authorized by the Indian Railway Catering and Tourism Corporation (IRCTC), was reportedly hacked, and the personal data of its users was leaked on the dark web. The 12 GB of data set allegedly contains the names, e-mail IDs, mobile phone numbers, and locations of the app's users, which can be used for malicious activities.

CySecK suggests users be cautious of any suspicious e-mails or messages and report any such instances to the authorities if faced.

Indian social media app Slick exposed user data

The Indian social media app Slick has exposed an internal database containing user personal information, including school-going children's data, to the public on the internet for months. The unprotected database has been accessible online without a password since December 11 and includes Slick members' full names, phone numbers, dates of birth, and profile images.

CySecK suggests that users of the social media app Slick change their login credentials and to monitor personal information.

GoDaddy suffers a Multi-Year Data Breach

Web hosting company GoDaddy confirmed that an unauthorized third party accessed its servers in December 2022 and installed malware. This comes after the company experienced similar security events from 2020 to 2022, which they believe were carried out by the same attacker.

CySecK suggests that users change their passwords and be vigilant for potential security threats.

Indian insurance companies in January prevented more than 1.6 million cyber-attacks per day

A recent report by Indusface has revealed that Indian insurance sector websites witnessed 49,844,877 cyber-attacks in total, with an average of 430,000 attacks per application. 51% of these websites were subjected to DDoS requests, which is higher than the average of 30% across all industries. The report also highlights the rise of bot attacks, with over 6 million such attacks documented in January.



India ranks seventh in the list of countries most affected by cyber-breaches globally

According to a report by Surfshark, a Swedish VPN services company, 4.7 million e-mail accounts in India were breached in 2022. Despite this, India has improved from third to seventh place in most cyber-breached countries worldwide. While India improved its position, Russia suffered the most breaches last year.

ಆನ್‌ಲೈನ್ ಮೋಸಗಳು

ಬ್ಯಾಂಕ್ ಎಸ್‌ಎಮ್‌ಎಸ್ ಮೋಸದಲ್ಲಿ ಮಹಿಳೆಗೆ 1 ಲಕ್ಷ ಮೋಸ

ಗುರುಗ್ರಾಮದ ಮಹಿಳೆಯೊಬ್ಬಳಿಗೆ, ಮೋಸಗಾರರು ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ, ಅದರಲ್ಲಿ ಅಂಟಿಸಿದ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದಿದ್ದರೆ ಆಕೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯನ್ನು ಮುಚ್ಚುವುದಾಗಿ ಎಸ್‌ಎಮ್‌ಎಸ್ ಬಂದಿತು. ಆ ಲಿಂಕ್ ಕ್ಲಿಕ್ ಮಾಡಿದ ಮೇಲೆ PAN ಕಾರ್ಡ್ ವಿವರ ಮತ್ತು ಓಟಿಪಿ ಕೊಡಲೇಬೇಕಿತ್ತು. ಓಟಿಪಿ ಬರೆದ ಬಳಿಕ, ಆಕೆಯ ಖಾತೆಯಿಂದ ಕೂಡಲೇ 1 ಲಕ್ಷ ಹಣವನ್ನು ದೋಚಲಾಯಿತು.

ಆನ್‌ಲೈನ್ ಮೋಸದಲ್ಲಿ 99999 ರೂಪಾಯಿ ಕಳೆದುಕೊಂಡ ಉಡುಪಿಯ ವ್ಯಕ್ತಿ

ಆರೋಗ್ಯ ಇಲಾಖೆಯಲ್ಲಿ ಕೆಲಸಮಾಡುವ ಉಡುಪಿಯ ವ್ಯಕ್ತಿಯೊಬ್ಬರಿಗೆ, ಮೋಸಗಾರರು ಮೊಬೈಲ್‌ನಲ್ಲಿ ಒಂದು ಲಿಂಕ್ ಕಳುಹಿಸಿ, ಅವರ ಎಸ್‌ಬಿಐಖಾತೆಯ ವಿವರಗಳೆಲ್ಲವನ್ನೂ ಪಡೆದುಕೊಂಡ ಬಳಿಕ 99,999 ರೂಪಾಯಿ ಮೋಸಮಾಡಿದರು. ಮೋಸಗಾರರು ಯಾರೋ ಹೊರಗಿನವರಖಾತೆಯೊಂದಕ್ಕೆ ಮೊದಲಿಗೆ 1,499 ರೂಪಾಯಿ ಕಳುಹಿಸಿಕೊಂಡು, ಬಳಿಕ 98,500 ರೂಪಾಯಿ ಕಳುಹಿಸಿದರು.



ಮೊಬೈಲ್ ಟಿವರ್ ಮೋಸಕ್ಕೆ ಬಲಿಯಾದ ಮುಂಬೈನ ವ್ಯಾಪಾರಿ, 1.5 ಕೋಟಿ ಕಳೆದು

ಸೈಬರ್ ಮೋಸಗಾರರು ಮುಂಬೈನ ವ್ಯಾಪಾರಿಯೊಬ್ಬರಿಗೆ 1.5 ಕೋಟಿ ರೂಪಾಯಿ ಮೋಸಮಾಡಿದ್ದಾರೆ. ವ್ಯಾಪಾರಿಯ ಮನೆಯ ಮಹಡಿಯಲ್ಲಿ ಮೊಬೈಲ್ ಟಿವರ್ ನೆಲೆಗೊಳಿಸುವುದಾಗಿ ಹೇಳಿ, ತಿಂಗಳಿಗೆ 45,000 ರೂಪಾಯಿ ಬಾಡಿಗೆ ಕಟ್ಟುವುದಾಗಿ ಆಸೆ ತೋರಿಸಿದರು. ಮೊಬೈಲ್ ಟಿವರ್ ನೆಲೆಗೊಳಿಸಲು ಜಾಗ ಹುಡುಕುತ್ತಿರುವ ಮೊಬೈಲ್ ಕಂಪನಿ ಕೆಲಸಗಾರನ ಸೋಗಿನಲ್ಲಿ ಗೊತ್ತಿಲ್ಲದ ನಂಬರ್‌ನಿಂದ ಈ ವ್ಯಾಪಾರಿಗೆ ವಾಟ್ಸಾಪ್ ಸಂದೇಶ ಬಂದಿತ್ತು.

ಮೋಸದ ಜಾಲಕ್ಕೆ ಸಿಲುಕಿ 98,500 ರೂಪಾಯಿ ಕಳೆದುಕೊಂಡ ಬೆಂಗಳೂರಿನ ಪ್ರೊಫೆಸರ್

ಪ್ರೊಫೆಸರ್, ಮಹಿಳೆಯೊಬ್ಬಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಭೇಟಿಯಾದರು. ವಾಟ್ಸಾಪ್ ವಿಡಿಯೋ ಕರೆಯಲ್ಲಿ, ಆ ಮಹಿಳೆ ಪ್ರೊಫೆಸರ್‌ಗೆ ಬೆತ್ತಲಾಗುವಂತೆ ಮನವೊಲಿಸಿದಳು. ಬಳಿಕ, ಸೈಬರ್ ಅಪರಾಧಿಗಳು ಆ ರೆಕಾರ್ಡ್ ಮಾಡಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಪ್ರೊಫೆಸರ್‌ಗೆ ಬೆದರಿಕೆ ಹಾಕಿ ಅವರಿಂದ 98,500 ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡುವಾಗ 2 ಲಕ್ಷಕ್ಕಿಂತ ಹೆಚ್ಚಿನ ಹಣ ಕಳೆದುಕೊಂಡ ಇಂಜಿನಿಯರ್

ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡುವಾಗ, ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು 2 ಲಕ್ಷಕ್ಕಿಂತ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆ. ತಾಂತ್ರಿಕದೋಷದಿಂದಾಗಿ ವೆಬ್‌ಸೈಟ್‌ನಲ್ಲಿ ಕ್ಯಾಬ್ ಬುಕ್ ಮಾಡುವಲ್ಲಿ ಸೋತ ಬಳಿಕ, ಇವರಿಗೆ ಟ್ರಾವೆಲ್ ಏಜೆನ್ಸಿಯ ಕೆಲಸಗಾರ ಎಂದು ಹೇಳಿಕೊಂಡ ಮೋಸಗಾರ ಕರೆ ಮಾಡಿದ. ವೆಬ್‌ಸೈಟ್‌ನಲ್ಲಿ 100 ರೂಪಾಯಿ ಕಟ್ಟಲು ಹೇಳಿದ ಮೋಸಗಾರ, ಬಳಿಕ ಇವರ ಖಾತೆಯಿಂದ 2 ಲಕ್ಷ ದೋಚಿದ.



ಆನ್‌ಲೈನ್ ಮೋಸದಲ್ಲಿ 18.43 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

ಆನ್‌ಲೈನ್ ಮೋಸದ ಬಲಿಗೆ ಬಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಡಿಜಿಟಲ್ ವಹಿವಾಟುಗಳ ಮೂಲಕ 18.43 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಬೇಗ ಹಣ ಗಳಿಸುವ ವಿವರಗಳಿದ್ದ ವಾಟ್ಸಾಪ್ ಸಂದೇಶವೊಂದು ಗೊತ್ತಿಲ್ಲದ ನಂಬರ್‌ನಿಂದ ಇವರಿಗೆ ಕಳೆದಿರಬಹುದೆಂದು ಎನ್ನಲಾಗಿದೆ.

ಕೆಲಸದ ಮೋಸದಲ್ಲಿ 9.8 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ಬೆಂಗಳೂರಿನ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಕೆಲಸದ ಜಾಹೀರಾತಿಗೆ ಉತ್ತರಿಸಿದ ಬಳಿಕ, 9.8 ಲಕ್ಷ ರೂಪಾಯಿ ಮೋಸಕ್ಕೆ ಬಳಗಾಗಿದ್ದಾರೆ. ಕೆಲಸ ಕೊಡಿಸುವುದಾಗಿ ಸೋಗುಹಾಕಿದ್ದ ಆರೋಪಿ, ವೀಸಾ ಪ್ರಕ್ರಿಯೆ ಮತ್ತು ಕಸ್ಟಮ್ ಕ್ಲಿಯರೆನ್ಸ್ ಶುಲ್ಕಕ್ಕಾಗಿ ಹಣ ಕಳುಹಿಸುವಂತೆ ಇವರಿಗೆ ಹೇಳಿದ. ಇವರ ಸಂದೇಶಗಳಿಗೆ ಆರೋಪಿ ಉತ್ತರ ನೀಡುವುದನ್ನು ನಿಲ್ಲಿಸಿದಾಗ, ತಾವು ಮೋಸಹೋದುದು ಇವರಿಗೆ ತಿಳಿಯಿತು.



Online Frauds

Woman duped of Rs 1 lakh in Bank SMS scam

A woman from Gurugram lost Rs 1 lakh after falling for an SMS scam that claimed her HDFC bank account would be closed if she did not click on a link and complete the attached process, which included providing her PAN card details and an OTP. After entering the OTP, the money was immediately deducted from her account.

A man from Udupi was scammed of Rs 99999 in online fraud

A man working in the health department was duped of Rs 99,999 in an online fraud after fraudsters sent him a link to his mobile, getting access to all the details of his SBI bank account. The scammers transferred Rs 1,499 in the first transaction and Rs 98,500 in the second to an unknown account.



Mumbai businessman falls prey to mobile tower fraud, loses Rs 1.5 crore

A Mumbai businessman has been defrauded of Rs 1.5 crore by cyber fraudsters who lured him with the promise of installing a mobile tower on his terrace and offering a rent of Rs 45,000 per month. The businessman had received a WhatsApp message from an unknown number, claiming to be an employee of a mobile company looking for space to install a mobile tower.

Professor from Bangalore loses Rs 98,500 in a sextortion scam

A professor was conned out of Rs 98,500 by cybercriminals who threatened to share a recorded video of him on social media. The professor had come in contact with a woman on Instagram, and during a WhatsApp video call, the woman convinced him to strip as well.

Engineer loses more than Rs 2 lakh while booking cab online

A software engineer lost over Rs 2 lakh while trying to book a cab online. After the website failed to book a cab due to a technical glitch, he received a call from someone claiming to be an employee of the travel agency. The fraudster asked him to pay Rs 100 on the website and later siphoned off Rs 2 lakh from his account.



A man from Mangalore loses Rs. 18.43 lakh in online fraud

A man from Mangalore lost ₹18.43 lakh through digital transactions after falling prey to online fraud. He received a WhatsApp message from an unknown number last December, providing details of making quick money through digital marketing.

A man from Bangalore duped of Rs 9.8 lakh in job scam

A man was duped of Rs 9.8 lakh after he responded to a job recruitment advertisement on Facebook. The accused, posing as a job recruiter, asked the victim to transfer money for visa processing and customs clearance fees. The victim realized he was scammed when the accused stopped responding to his messages.

ಇಂದು ನಿಮ್ಮ ಕಂಪ್ಯೂಟರ್ ಅನ್ನು ಸ್ವಚ್ಛಗೊಳಿಸಿ!

ನಮ್ಮ ದೈನಂದಿನ ಬದುಕಿನಲ್ಲಿ ಕಂಪ್ಯೂಟರ್‌ಗಳು ಮಹತ್ತರ ಪಾತ್ರ ವಹಿಸುತ್ತವೆ. ದಯವಿಟ್ಟು ನಿಮ್ಮ ಕಂಪ್ಯೂಟರ್ ಅನ್ನು ಚೊಕ್ಕಟಗೊಳಿಸಲು ತುಸು ಬಿಡುವು ಮಾಡಿಕೊಂಡು, ಅದಕ್ಕೆ ಹೊಸ ಉಸಿರು ನೀಡಿ. ಬೇಡದಿರುವ ಕಡತಗಳನ್ನು ಅಳಿಸಿ, ಫೋಲ್ಡರ್‌ಗಳನ್ನು ಸರಿಯಾಗಿ ಜೋಡಿಸಿ, ನಿಮ್ಮ ಸಿಸ್ಟಮ್ ಅಪ್‌ಡೇಟ್ ಮಾಡಿ ಹಾಗೂ ಕಂಪ್ಯೂಟರ್ ಚೆನ್ನಾಗಿ ಕೆಲಸಮಾಡಲು ಬೇಕಾದ ಪರಿಶೋಧನೆಗಳನ್ನು ಮಾಡಿ.



ಇಂದೇನು ಮಾಡಬೇಕು?

“ಸೈಬರ್ ಸ್ವಚ್ಛತಾ ಕೇಂದ್ರ” (ಬಾಟ್‌ನೆಟ್ ಕ್ಲೀನಿಂಗ್ ಮತ್ತು ಮಾಲ್‌ವೇರ್ ಅನಾಲಿಸಿಸ್ ಸೆಂಟರ್) ಬಳಸಿ. ಇದು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ತೊಡಗಿಕೆಯ ಭಾಗವಾಗಿದ್ದು, ಸುರಕ್ಷಿತ ಸೈಬರ್ ತಾಣವನ್ನು ಕಟ್ಟಲು ಗಮನಹರಿಸುತ್ತದೆ. ಇದು ಬಾಟ್‌ನೆಟ್ ದಾಳಿಯನ್ನು ಕಂಡುಹಿಡಿಯಲು ನಿಮಗೆ ನೆರವಾಗುತ್ತದೆ. ಅದರ ಬಗ್ಗೆ ನಿಮಗೆ ಸೂಚನೆ ನೀಡಿ, ವೈರಸ್ ಅನ್ನು ತೊಲಗಿಸುತ್ತದೆ ಮತ್ತು ಇನ್ನಷ್ಟು ದಾಳಿಗೆ ತುತ್ತಾಗದಂತೆ ಬಳಕೆದಾರರ ಕಂಪ್ಯೂಟರ್‌ಗಳನ್ನು ಸುಭದ್ರಗೊಳಿಸುತ್ತದೆ.



ಈಗಲೇ ಭೇಟಿಕೊಡಿ: <https://www.csk.gov.in/>

ಶುಚಿಯಾಗಿರುವ ಕಂಪ್ಯೂಟರ್ ಸರಾಗವಾಗಿ ಕೆಲಸಮಾಡುವುದಷ್ಟೇ ಅಲ್ಲದೆ, ನಿಮ್ಮ ಡೇಟಾವನ್ನು ಕೂಡ ಕಾಪಾಡುತ್ತದೆ. ಇಂದೇ ಶುರುಮಾಡಿ!

ಸ್ವಚ್ಛವಾದ ಮತ್ತು ಚಂದದ ಡಿಜಿಟಲ್ ಬದುಕಿಗಾಗಿ ತಿಳಿವನ್ನು ಹರಡಲು ನಮ್ಮೊಡನೆ ಕೈಜೋಡಿಸಿ

CLEAN OUT YOUR COMPUTER TODAY!

Computers play a crucial role in our daily lives. Please take a moment to declutter your computer and give it a fresh start. Delete unnecessary files, organize folders, update your system, and perform a hygiene check for optimal performance.




What to do today?

Use " **Cyber Swachhta Kendra** " (Botnet Cleaning and Malware Analysis Centre)- A part of the Government of India's Digital India initiative, which focuses on creating cyber secure space. It helps you detect botnet infections and notify, enables cleaning, and secures end users' systems to prevent further infections.

Visit now: <https://www.csk.gov.in/>

A clean computer not only runs smoother but also helps protect your data. Get started today!



Join us in spreading awareness for a cleaner and more organized digital life

ಸೈಸೆಕ್ ವರದಿ | CySecK Updates

ಇತರ ಅಪ್‌ಡೇಟ್‌ಗಳು:

- ತಿಳಿವು ಹಾದಿಗಾಗಿ ಕೆಳಕಂಡ ಸ್ಥಾನಗಳಿಗೆ CySecK ಈಗ ಕೆಲಸಕ್ಕೆ ತೆಗೆದುಕೊಳ್ಳುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಮಾರ್ಚ್ 2023. ಹೆಚ್ಚಿನ ವಿವರಗಳಿಗಾಗಿ <https://lnkd.in/ewfu6xq> ಗೆ ಹೋಗಿ. ಈ ಅವಕಾಶವನ್ನು ಬಳಸಿಕೊಳ್ಳಿ ಇಲ್ಲವೇ ಆಸಕ್ತರೊಂದಿಗೆ ಈ ಮಾಹಿತಿ ಹಂಚಿಕೊಳ್ಳಿ!

Other Updates

- CySecK is currently hiring for the below mentioned roles for the awareness track. The last date for applying in 12 March 2023. Visit <https://lnkd.in/ewfu6xq> for more details. Check out this opportunity or share this with someone you think might be interested!

**WE ARE
HIRING!**

CySecK is K-Tech Centre of Excellence in Cyber Security, with Karnataka State Council of Science and Technology as our implementation agency. The Indian Institute of Science is our anchor institute, and we are housed in their campus.

OPEN POSITIONS

- Assistant Manager – Awareness and Communications
- Social Media Assistant

**Last date :
12-Mar-2023**
For detailed Job Description and to apply, visit:



SCAN HERE



CySecK
Cyber Security Karnataka



ಸೈಸೆಕ್ ವರದಿ | CySeck Updates

ಜಾಗೃತಿ ಚಟುವಟಿಕೆಗಳು

- CySeck ನ ಪಾಲುದಾರ ಸಂಸ್ಥೆಯಿಂದ Sacumen, # ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ, ದಯಾನಂದ್ ಸಾಗರ್ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್, ಬೆಂಗಳೂರಿನ ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಸ್‌ಡಿಎಮ್ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಸ್ಟಡೀಸ್ ಹಾಗೂ ಮಂಗಳೂರಿನ ಎಮ್‌ಐಟಿಇ ಕಾಲೇಜುಗಳಲ್ಲಿ ಜಾಗೃತಿ ತರಗತಿಗಳನ್ನು/ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಏಸಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಮಲೇಂದು ಕಾರ್ಯಕ್ರಮವನ್ನು ನಡೆಸಿಕೊಟ್ಟರು.



- ಲರ್ನಿಂಗ್ ಲಿಂಕ್ ಫೌಂಡೇಶನ್‌ನ ಪ್ರತಿನಿಧಿಗಳು ಮತ್ತು CySeck ನ ಸೆಂಟರ್ ಮುಖ್ಯಸ್ಥರಾದ ಕಾರ್ತಿಕ್ ರಾವ್ ಬಪ್ಪನಾಡ್, ಬೆಂಗಳೂರಿನ ಪ್ರಜ್ಞಲ್ ವಿದ್ಯಾರ್ಥಿನಿಕೇತನ್ ಶಾಲೆಯಲ್ಲಿ ಪೋಷಕರು ಮತ್ತು 6 ರಿಂದ 10 ನೇ ತರಗತಿಯ ಮಕ್ಕಳಿಗಾಗಿ ಸೈಬರ್‌ಸುರಕ್ಷತೆ ಸೆಷನ್‌ಗಳನ್ನು ನಡೆಸಿಕೊಟ್ಟರು.



ಮಿಂಗಳ್ಳುರು ಹೆಸರಾಂತ ದೊಡ್ಡ ಕಂಪನಿಗಳ ಹೆಸರು ಬಳಸಿಕೊಂಡು ಜನರ ನಂಬಿಕೆ ಗಿಟ್ಟಿಸುತ್ತಾರೆ ಹಾಗೂ ವೈರಸ್ ಇರುವ ಆಪ್ ಡೌನ್‌ಲೋಡ್ ಮಾಡುವಂತೆ ಇಲ್ಲವೇ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ನೀಡುವಂತೆ ಜನರನ್ನು ಮರುಳು ಮಾಡುತ್ತಾರೆ. ಬೇಡದ ಸಂದೇಶ ಇಲ್ಲವೇ ಕರೆಗಳು ಬಂದಾಗ ಎಚ್ಚರವಾಗಿರಿ ಮತ್ತು ವೆಬ್‌ಸೈಟ್ ಇಲ್ಲವೇ ಕರೆಮಾಡಿದವರ ಬಗ್ಗೆ ಸರಿಯಾಗಿ ಪರಿಶೀಲಿಸಿ ಮುಂದುವರಿಯುವುದು ಒಳ್ಳೆಯದು.

ಸೈಸೆಕ್ ವರದಿ | CySeck Updates

ಉದ್ಯಮ ಮತ್ತು ಸ್ಟಾರ್ಟ್-ಅಪ್ ಹಾದಿ

- 2023 ರ ಫೆಬ್ರವರಿ 2 ಮತ್ತು 3 ರಂದು ಎರಡು ದಿನಗಳ ಕಾಲ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ, ಡಿಎಸ್‌ಸಿಐ ಸೈಬರ್‌ಸುರಕ್ಷತೆ ರೋಡ್‌ಶೋಕಾರ್ಯಕ್ರಮವನ್ನು CySeck ಜಂಟಿಯಾಗಿ ಹಮ್ಮಿಕೊಂಡಿತ್ತು. ಎಲ್ಲಾ ವಲಯಗಳಿಂದ 400 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡುಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
- ಲಿಂಕ್- <https://www.linkedin.com/feed/update/urn:li:activity:7031867940576583680>
- H.A.C.K. cohort-3 ನಲ್ಲಿ ಪಾಲ್ಗೊಳ್ಳಲು ಫೆಬ್ರವರಿ 24 ರಿಂದ ಮಾರ್ಚ್ 26 ರವರೆಗೆ ಅರ್ಜಿ ಸಲ್ಲಿಸಬಹುದು.



CySeck K-Tech CoE for
Cyber Security Karnataka Cyber Security

CALL FOR H.A.C.K. COHORT-3

Six months accelerator programme for Cyber security start-ups

CySeck is here with its third cohort of H.A.C.K. programme.
This six months intensive program is designed to help early stage and growth stage startups to develop and implement effective strategies to upscale their ventures.

WHO CAN APPLY?

Any Cyber security startup registered in the state of Karnataka

Benefits of joining H.A.C.K. include-

- Opportunities to gain financial grants up to Rs.10 lakhs
- Access to industry experts and mentoring
- One-on-one training and coaching sessions
- Connect with potential customers

 Cohort Duration- May to November

 Last Date to Apply- 26th March, 2023

 startups.cyseck@karnataka.gov.in



SCAN THE QR CODE TO KNOW MORE

JOIN US TODAY AND SCALE-UP YOUR STARTUP!!



ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರದಿಂದಿರಬೇಕು. ನಿಮ್ಮ ವೈಯಕ್ತಿಕ ಇಲ್ಲವೇ ಹಣಕಾಸಿನ ಮಾಹಿತಿ ಒದಗಿಸುವ ಮುನ್ನ, ಯಾವಾಗಲೂ ಚೆನ್ನಾಗಿ ವಿಚಾರಿಸಿ ಮತ್ತು ಯಾವುದೇ ಹೂಡಿಕೆ ಅವಕಾಶ ಸರಿಯಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಿ.

ಸೈಸೆಕ್ ವರದಿ | CySecK Updates

Awareness Track

- CySecK's partner Sacumen conducted awareness sessions at Oxford Educational Institutions, Dayananda Sagar College of Technology and Management, Atria Institute of Technology in Bengaluru, and SDM college of Business Management and Studies and MITE College in Mangaluru. Amalendu conducted the session in ACS College of Engineering.



- Representatives from Learning Link Foundation and CySecK's Centre Head- Karthik Rao Bappanad conducted cybersecurity session for parents and children of 6th to 10 standards at Prajval Vidyanikethan School, Bengaluru.



Scammers use the name of well-known and reputable companies to gain the trust of the victims and trick them into downloading a malicious app or providing personal and financial information. It is important to be cautious when receiving unexpected messages or calls and to verify the authenticity of the caller or website before proceeding.

Industry & Startups Track

- DSCI Cybersecurity roadshow event was jointly organized by CySecK in the IISc campus for 2 days, 2nd & 3rd of February 2023. The event saw more than 400+ participants from all spheres, overall, the event was successful.
- Link- <https://www.linkedin.com/feed/update/urn:li:activity:7031867940576583680>
- H.A.C.K. cohort-3 call for applications is open from 24th February to 26th March.



CySecK | K-Tech CoE for Cyber Security
Cyber Security Karnataka

CALL FOR H.A.C.K. COHORT-3

Six months accelerator programme for Cyber security start-ups

CySecK is here with its third cohort of H.A.C.K. programme.
This six months intensive program is designed to help early stage and growth stage startups to develop and implement effective strategies to upscale their ventures.

WHO CAN APPLY?

Any Cyber security startup registered in the state of Karnataka

Benefits of joining H.A.C.K. include-

- Opportunities to gain financial grants up to Rs.10 lakhs
- Access to industry experts and mentoring
- One-on-one training and coaching sessions
- Connect with potential customers

 Cohort Duration- May to November

 Last Date to Apply- 26th March, 2023

 startups.cyseck@karnataka.gov.in



SCAN THE QR CODE TO KNOW MORE

JOIN US TODAY AND SCALE-UP YOUR STARTUP!!



It is important to be cautious when investing in the stock market, and to always do research and verify the authenticity of any investment opportunity before providing any personal or financial information.

ಸೈಸೆಕ್ ವರದಿ | CySecK Updates

ಶೈಕ್ಷಣಿಕ ಕಾರ್ಯಕ್ರಮಗಳ ಹಾದಿ

• ಸಂಗಚದ್ವಮ್ ಸರಣಿಯ ವೆಬಿನಾರ್‌ಗಳು – ವಿದ್ಯಾರ್ಥಿ/ಶಿಕ್ಷಕ ವರ್ಗ/ಕೆಲಸದಲ್ಲಿರುವ ವೃತ್ತಿಪರರಿಗೆ CySecK ನಡೆಸಿಕೊಡುತ್ತಿರುವ ಉಚಿತ ವೆಬಿನಾರ್

#54

ವೆಬಿನಾರ್: ಪ್ರೈವಸಿ ಮತ್ತು ಸ್ಟೆಟೀಜಿಕ್ ಇಮ್‌ಪೋರ್ಟ್

ಸ್ಪೀಕರ್: ಶ್ರೀ. ಪವಿತ್ರನ್ ರಾಜನ್, ಅರೆಕಾಲಿಕ ಸಿಬ್ಬಂದಿ, ಸೈಬರ್ ಸುರಕ್ಷತೆ ಸಂಶೋಧನೆ ಕೇಂದ್ರ, ಪಂಜಾಬ್ ಇಂಜಿನಿಯರಿಂಗ್ ಕಾಲೇಜ್ (ಡಿಎಮ್ ಟುಬಿ ಯುನಿವರ್ಸಿಟಿ), ಚಂಡೀಗಡ

ಯೂಟ್ಯೂಬ್ ಲಿಂಕ್: <https://www.youtube.com/watch?v=g0cLY75EJz0>




#55

ವೆಬಿನಾರ್: ಇಂಟರ್‌ನೆಟ್ ಆಫ್ ಥಿಂಗ್ಸ್ (IoT) ಸೆಕ್ಯೂರಿಟಿ: ಒಂದು ಮೇಲ್ನೋಟ

ಸ್ಪೀಕರ್: ಶ್ರೀ ಸಮರ್ಥ ಭಾಸ್ಕರ್ ಭಟ್, ಟೆಕ್ನಿಕಲ್ ಡೈರೆಕ್ಟರ್, ರಿವರ್ಸ್ ಇಂಜಿನಿಯರಿಂಗ್ ಇನ್ಫೋಸೆಕ್ (ReInfoSec) ಪ್ರೈವೇಟ್ ಲಿಮಿಟೆಡ್, ಬೆಂಗಳೂರು.

ಯೂಟ್ಯೂಬ್ ಲಿಂಕ್: <https://www.youtube.com/watch?v=85aO9OXVTrQ>



ಸೈಸೆಕ್ ವರದಿ | CySecK Updates

Academic Programmes Track

• Samgacchadhvam series of webinars- a free webinar conducted by CySecK for students/ faculty/ working professionals

#54

Topic: Privacy and Strategic Import

Speaker: Mr. Pavithran Rajan, Adjunct Faculty, Cyber Security Research Centre, Punjab Engineering College (Deemed-to-be-University), Chandigarh.

▶ **Link:** <https://www.youtube.com/watch?v=g0cLY75EJz0>




#55

Topic: Internet of Things (IoT) Security: An Overview

Speaker: Mr. Samarth Bhaskar Bhat, Technical Director, Reverse Engineering InfoSec (ReInfoSec) Pvt. Ltd., Bengaluru.

▶ **Link:** <https://www.youtube.com/watch?v=85aO90XVTrQ>



ಉಪಯುಕ್ತ ಲಿಂಕ್‌ಗಳು | Useful links

ಸೈಬರ್ ಜಾಗೃತಿ ಮತ್ತು ಸೈಬರ್ ಸುರಕ್ಷಿತವಾಗಿರಲು ಕೆಲವು ಉಪಯುಕ್ತ ಲಿಂಕ್‌ಗಳು ಇಲ್ಲಿವೆ-

- ಸೈಬರ್ ವಂಚನೆಗಳ ಬಗ್ಗೆ ದೂರು ದಾಖಲಿಸಲು cybercrime.gov.in
- ತಪ್ಪು ಮಾಹಿತಿ ಗುರುತಿಸಲು - <https://factcheck.ksp.gov.in>
- ಆನ್‌ಲೈನ್ ವಂಚನೆಗೆ ಸಂಬಂಧಿಸಿದ ದೂರುಗಳನ್ನು ನೋಂದಾಯಿಸಲು ಬೆಂಗಳೂರು ಜನರು 112ಗೆ ಕರೆ ಮಾಡಬಹುದು

Some useful links for staying cyber aware and cyber safe -

- To lodge complaint against a cyber-crime - cybercrime.gov.in
- To identify fake information: <https://factcheck.ksp.gov.in>
- Banglorians can call 112 for registering complaints related to online frauds.





Centre of Excellence for Cyber Security

ಸೈಸೆಕ್ (CySecK) ಎಂಬುದು ಸೈಬರ್ ಸೆಕ್ಯೂರಿಟಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಉನ್ನತಜ್ಞಾನ ಕೇಂದ್ರವಾಗಿದೆ (ಸೆಂಟರ್ ಆಫ್ ಎಕ್ಸಲೆನ್ಸ್ ,ಸಿಬಿಇ). ಇದು ಐಐಎಸ್ಸಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸಂಸ್ಥೆಯ ಆವರಣದಲ್ಲಿದೆ. ಐಐಎಸ್ಸಿಯು ಇದರ ಆಂಕರ್ ಸಂಸ್ಥೆಯಾಗಿದ್ದು , ಕೆಎಸ್ಸಿಎಸ್ಸಿ (ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ) ಇದರ ಅನುಷ್ಠಾನ ಸಂಸ್ಥೆಯಾಗಿರುತ್ತದೆ. ಸೈಸೆಕ್ ಅನ್ನು ಕರ್ನಾಟಕ ಸರ್ಕಾರದ ಐಟಿ, ಬಿಟಿ ಎಸ್ ಟಿ ವಿಭಾಗದ ಕರ್ನಾಟಕ ಸೃಜನಶೀಲತೆ ಮತ್ತು ತಂತ್ರಜ್ಞಾನ ಸೊಸೈಟಿ (ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ) ಸ್ಥಾಪಿಸಿದೆ.

CySecK is the Karnataka state government's K-tech Centre of Excellence in Cybersecurity, housed in the IISc (Indian Institute of Science) campus, with IISc as the anchor institute and KSCST (Karnataka State Council for Science and Technology) as the implementation agency. CySecK was setup by KITS (Karnataka Innovation and Technology Society) of the Department of IT, BT and S&T.

